

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್
|| ವೇಲಿಕ್ಕೋಲ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವೇಲಿಕೋಲ್ ॥

ಕೋಲ್ ಕೊಂಡುವಾ ಎನ್ನಲ್

‡ವೇಲಿ ಕೋಲ್ ವೆಟ್ಟಿ * ವಿಳೈಯಾಡು ವಿಲ್ ಏಱ್ಱಿ *
ತಾಲಿ ಕೋಱುಂದೈ * ತ್ತಡಂಗಱುತ್ತಿಲ್ ಪೂಂಡು *
ಪೀಲಿ ತ್ತಱೈಯೈ * ಪ್ಪಿಣೈತ್ತು ಪ್ಪಿಱಗಿಟ್ಟು *
ಕಾಲಿ ಪ್ಪಿಱ್ ಪೋವಾಱ್ಕೋರ್ ಕೋಲ್ ಕೊಂಡು ವಾ !
ಕಡಲಿಱ ವಣ್ಣಱ್ಕೋರ್ ಕೋಲ್ ಕೊಂಡು ವಾ (೧)

ಕೊಂಗುಂ ಕುಡಂದೈಯುಂ * ಕೋಟ್ಟಿಯೂರುಂ ಪೇರುಂ *
ಎಂಗುಂ ತಿರಿಂದು * ವಿಳೈಯಾಡುಂ ಎೞ್ ಮರ್ಗ *
ಶಂಗಂ ಪಿಡಿಕ್ಕುಂ * ತಡಕ್ಕೈಕ್ಕು ತ್ತಕ್ಕ * ನಲ್
ಅಂಗಂ ಉಡೈಯದೋರ್ ಕೋಲ್ ಕೊಂಡು ವಾ !
ಅರಕ್ಕು ವಱಿತ್ತದೋರ್ ಕೋಲ್ ಕೊಂಡು ವಾ (೨)

ಕಱುತ್ತಿಟ್ಟಿದಿರ್ ನಿನ್ನ * ಕಂಜನೈ ಕೋನ್ಱಾ *
ಪೋಱುತ್ತಿಟ್ಟಿದಿರ್ ವಂದ * ಪುಳ್ಳಿಱ್ ವಾಯ್ ಕೀಂಡಾ *
ನೇಱಿತ್ತ ಕುಱಲೈ * ನೀಂಗ ಮುಱ ಓಡಿ *
ಶಿಱುಕ್ಕನ್ನು ಮೇಯ್ಱ್ಱುಱ್ಕೋರ್ ಕೋಲ್ ಕೊಂಡು ವಾ !
ದೇವ ಪಿರಾನುಕ್ಕೋರ್ ಕೋಲ್ ಕೊಂಡು ವಾ (೩)

ಒನ್ನೇ ಉರೈಪ್ಪಾ * ಒರು ಶೋಲ್ಲೇ ಶೋಲ್ಲವಾ *
ತುನ್ನು ಮುಡಿಯಾ * ದುರಿಯೋದನ ಪಕ್ಕಲ್ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ಱ್ಱ, respectively.

ಶೆನ್ನಂಗು ಪ್ಪಾರತಂ * ಕೈಯೆಱಿಂದಾನುಕ್ಕು *

ಕನ್ನುಗಳ್ ಮೇಯ್ತುದೋರ್ ಕೋಲ್ ಕೊಂಡು ವಾ *
ಕಡಲ್ ನಿಱ ವಣ್ಣಱ್ಕೋರ್ ಕೋಲ್ ಕೊಂಡು ವಾ (೪)

ಶೀರ್ ಒನ್ನು ತೂದಾಯ್ * ತ್ತುರಿಯೋದನನ್ ಪಕ್ಕಲ್ *
ಊರ್ ಒನ್ನು ವೇಂಡಿ * ಪ್ಪೆಱಾದ ಉರೋಡತ್ತಾಲ್ *

ಪಾರ್ ಒನ್ನು ಪ್ಪಾರತಂ * ಕೈಶೆಯ್ದು ಪಾತ್ತಱ್ಕು *
ತೇರ್ ಒನ್ನೈ ಊರ್ಂದಾಱ್ಕೋರ್ ಕೋಲ್ ಕೊಂಡು ವಾ
ದೇವ ಪಿರಾನುಕ್ಕೋರ್ ಕೋಲ್ ಕೊಂಡು ವಾ (೫)

ಆಲತ್ತಿಲೈಯಾನ್ * ಅರವಿನ್ ಅಣೈ ಮೇಲಾನ್ *

ನೀಲ ಕ್ಕಡಲುಳ್ * ನೆಡುಂಗಾಲಂ ಕಣ್ಣಳರ್ಂದಾನ್ *
ಬಾಲ ಪ್ಪಿರಾಯತ್ತೇ * ಪಾತ್ತಱ್ಕುರುಳ್ ಶೆಯ್ದು *
ಕೋಲ ಪ್ಪಿರಾನುಕ್ಕೋರ್ ಕೋಲ್ ಕೊಂಡು ವಾ !
ಕುಡಂದೈ ಕ್ಕಡಂದಾಱ್ಕೋರ್ ಕೋಲ್ ಕೊಂಡು ವಾ (೬)

ಪೋ ತಿಗಲ್ * ಚಿತ್ತಿರಕೂಡ ಪ್ಪೊರುಪ್ಪಿನಿಲ್ *

ಉಱ್ಪಿ ವಡಿವಿಲ್ * ಒರು ಕಣ್ಣಂ ಕೊಂಡ * ಅ -
ಕ್ಕಱ್ಪೈ ಕ್ಕುಱಿಲನ್ * ಕಡಿಯನ್ ವಿರೈಂದುನ್ನೈ *
ಮಱ್ಪೈ ಕ್ಕಣ್ ಕೊಳ್ಳಾಮೇ ಕೋಲ್ ಕೊಂಡು ವಾ !
ಮಣಿವಣ್ಣ ನಮ್ಬಿಕೋರ್ ಕೋಲ್ ಕೊಂಡು ವಾ (೭)

ಮಿನ್ನಿಡೈ ಚ್ಚಿದೈ ಪೊರುಟ್ಟಾ * ಇಲಂಗೈಯರ್ *
ಮನ್ನನ್ ಮಣಿಮುಡಿ * ಪತ್ತುಂ ಉಡನ್ ವೀಱಿ *
ತನ್ ನಿಗರ್ ಒನ್ನಿಲ್ಲಾ * ಚ್ಚಿಲೈ ಕಾಲ್ ವಳೈತ್ತಿಟ್ಟ *
ಮಿನ್ನು ಮುಡಿಯಱ್ಕೋರ್ ಕೋಲ್ ಕೊಂಡು ವಾ !
ವೇಲೈ ಅಡೈತ್ತಾಱ್ಕೋರ್ ಕೋಲ್ ಕೊಂಡು ವಾ (೮)

ತೇ ಇಲಂಗೈ ಮನ್ನನ್ * ಶಿರಂ ತೋಳ್ ತುಣಿಶೆಯ್ದು *
ಮಿನ್ ಇಲಂಗುಪ್ಪೂಣ್ * ವಿಬೀಡಣ ನಮ್ಬಿಕ್ಕು *
ಎನ್ ಇಲಂಗು ನಾಮತ್ತಳವುಂ * ಅರಶೆನ್ನ *
ಎನ್ ಇಲಂಗು ನಾಮತ್ತಳವುಂ * ಅರಶೆನ್ನ *

ಮಿೞ ಅಲಾಂಗಾರಱ್ಕೋರ್ ಕೋಲ್ ಕೊಂಡು ವಾ !
ವೇಂಗಡ ವಾಣಕೋರ್ ಕೋಲ್ ಕೊಂಡು ವಾ (೯)

‡ಅಕ್ಕಾಕ್ಕಾಯ್ ನಮ್ಮಿಕ್ಕು * ಕೋಲ್ ಕೊಂಡು ವಾ ಎನ್ನು *
ಮಿಕ್ಕಾಳ್ ಉರೈತ್ತ ಶೋಲ್ * ವಿಲ್ಲಿಪುತ್ತೂರ್ ಪ್ಪಟ್ಟು *
ಒಕ್ಕ ಉರೈತ್ತ * ತಮಿಱ್ ಪತ್ತುಂ ವಲ್ಲವರ್ *
ಮಕ್ಕಳೈ ಪ್ಪೆಱ್ಱು * ಮಗಿಱ್‌ವರ್ ಇವ್ವೈಯತ್ತೇ (೧೦)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||